



# THE SOUTH INDIA PAPER MILLS LIMITED

Regd. Office & Factory : Chikkayana Chitra, Nanjangud - 571 302, Karnataka State, India  
Corporate & Marketing Office : # 1205 / 1206, Prestige Meridian II, M.G Road, Bangalore - 560 001.

Ref: Stock- Ex / 2024/ 1363

28.08.2024

**BSE Limited**  
25<sup>th</sup> Floor, Phiroze Jeejeebhoy Towers  
Dalal Street  
Mumbai 400 001  
Tel: (022) 2272 1233/34

Dear Sir,

**Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Notice of AGM**

**Ref: Scrip Code 516108**

Pursuant to Reg. 47 of SEBI(Listing Obligations and Disclosure Requirements) Regulations, 2015, we are enclosing herewith the Newspaper Advertisement regarding Notice of AGM published in Business Standard and Vishwavani, on 24-08-2024.

Kindly take the above disclosures on your records

Thanking you,  
Yours faithfully

For **THE SOUTH INDIA PAPER MILLS LTD**

VIDYA  
BHAT

Digitally signed by  
VIDYA BHAT  
Date: 2024.08.28  
15:18:57 +05'30'

Vidya Bhat  
Company Secretary  
ACS 29436

**SIPM**

CIN (Corporate Identity No.) L85110KA1959PLC001352

**FACTORY : PHONE : (91) (08221) 228265-67**

**CORPORATE : PHONE : (91) (080) 41123605**

E-mail : [marketing@sipaper.com](mailto:marketing@sipaper.com) Grams : PAPERMILLS Website : [www.sipaper.com](http://www.sipaper.com)

**WeP SOLUTIONS LIMITED**

CIN: L72200KA1995PLC025617  
Regd. Office: 40/1 A Basappa Complex, Lavelle Road, Bengaluru 560 001. Tel: 9019915738 Fax: 080-66112055  
Email: investor@wepsol.in | www.wepsol.com

**NOTICE FOR THE ATTENTION OF THE SHAREHOLDERS OF THE COMPANY**

Notice is hereby given that the 29<sup>th</sup> Annual General Meeting ('AGM') of the Company will be held on Thursday, 19<sup>th</sup> September 2024 at 04:00 PM through Video Conference ('VC') / Other Audio Visual Means ('OAVM') in compliance with the Ministry of Corporate Affairs ('MCA') vide its General Circular No. 14/2020 dated 8<sup>th</sup> April, 2020, General Circular No. 17/2020 dated 13<sup>th</sup> April, 2020, General Circular No. 20/2020 dated 5<sup>th</sup> May, 2020, General Circular No. 02/2021 dated 13<sup>th</sup> January, 2021, General Circular No. 21/2021 dated 14<sup>th</sup> December, 2021, General Circular No. 02/2022 dated 5<sup>th</sup> May, 2022, General Circular No. 10/2022 dated 28<sup>th</sup> December, 2022 and General Circular No. 09/2023 dated 25<sup>th</sup> September, 2023 read with SEBI Circular No. SEBI/HO/CFD/CMD1/CIR/P/2020/79 dated 12<sup>th</sup> May 2020, SEBI Circular No. SEBI/HO/CFD/CMD2/CIR/P/2021/11 dated 15<sup>th</sup> January 2021, SEBI Circular No. SEBI/HO/DDHS/DDHS DN2/P/CIR/2022/079 dated 3<sup>rd</sup> June, 2022, SEBI Circular No. SEBI/HO/CFD/PoD-2/P/CIR/2023/4 dated 5<sup>th</sup> January, 2023 and SEBI/HO/CFD/CFD-PoD-2/P/CIR/2023/167 dated 7<sup>th</sup> October 2023; ('Circulars') which has permitted Companies to hold their Annual General Meeting (AGM) through Video Conferencing/Other Audio Visual Means ('VC/OAVM') for the Year 2024 and relaxed certain provisions related to the Annual Report.

Pursuant to the said Circulars, the Company is conducting its AGM through Video Conferencing/Other Audio-Visual Means ('VC/OAVM') on Thursday, 19<sup>th</sup> September 2024 at 4:00 PM to transact the businesses as set forth in the Notice of the Meeting.

The Registered Office of the Company shall be the deemed venue of the Annual General Meeting.

Members can cast their vote(s) on the businesses as set forth in the Notice of AGM, either through remote e-Voting or e-Voting during the AGM. The instructions for casting the vote through remote e-Voting or e-Voting during the AGM, procedure for attending the AGM through VC/OAVM for the members holding shares in dematerialized mode or physical mode will be provided in the Notice of Annual General Meeting.

Further member can register/update their email addresses/ bank details by following the below mentioned instructions:

**The process of registration of email address and Contact details provided below:**

The members who have not registered their email addresses can get the same registered by furnishing the details (Name, DP/Client ID or Folio No, email address) to:

In case the shares held in <b>DEMAT form</b>	To their depository participant with whom they are maintaining their DEMAT Accounts, or ;
In case the shares held in <b>Physical form</b>	To the Cameo Corporate Services Limited ("the Registrar & Share Transfer Agent") of the Company by updating the database by login to <a href="https://investors.cameoindia.com">https://investors.cameoindia.com</a>

In case of any queries as regards to the registration process of email address, the shareholders may contact at investor@wepsol.in with full details.

This public notice is being issued for the information and benefit of all the Members of the Company in compliance with the applicable circulars of the MCA and SEBI.

**By Order of the Board  
For WeP Solutions Limited  
Sd/-  
Chandralika Sharma  
Company Secretary**

Place: Bengaluru  
Date: 24<sup>th</sup> August, 2024

**OFFICE OF THE RECOVERY OFFICER-I/II DEBTS RECOVERY TRIBUNAL BENGALURU (DRT 2)**

Government of India Ministry of Finance Department of Financial Services  
Debt Recovery Tribunal - II Karnataka (Bengaluru)  
4th Floor, Telephone House, Raj Bhavan Road, Bengaluru, Pincode-560001

**DEMAND NOTICE**

NOTICE UNDER SECTIONS 25 TO 28 OF THE RECOVERY OF DEBTS & BANKRUPTCY ACT, 1993 AND RULE 2 OF SECOND SCHEDULE TO THE INCOME TAX ACT, 1961

RC/687/2023 IN  
OA NO. 427/2017

**UNION BANK OF INDIA**

:: Versus ::

**M/S AVNI ENERGY SOLUTIONS PRIVATE LTD. AND OTHERS**

To,  
**(CH) Union Bank of India**  
No. 429/31, Ramakrishna Buildings, 30th Cross, IV Block, Jaynagar, Bangalore - 560 001, Karnataka

... Certificate Holder

- V/S -

**(CD 1) M/s Avni Energy Solutions Private Ltd.**

Registered Office at No. 20-3-25, 1st Floor, Shivajyothi Nagar, Tirumala Bypass, Tirupati - 517507

**Also at: M/s Avni Energy Solutions Private Ltd.**  
Office Factory at J.C. Industrial Area, 8th Cross, Opp Delhi Public School, Near Metro, Yelachenahalli, Bangalore-560062.

**Also at: M/s Avni Energy Solutions Private Ltd.**  
Thimma Reddy Ind. Estate, Shed No. 1, CCI Bommasandra, Bangalore - 560099.

**(CD 2) Sri Brij Mohan Pyarelal Rathi S/o Sri Pyarelal**  
No. 3-A, 103, 1st Floor, Green Gardens Co-operative Housing Society Ltd. Lokandwala Complex, ANdheri West, Mumbai-450053

**(CD 3) Sangeetha Rathi W/o Sri Brij Mohan Pyarelal Rathi**  
No. 3-A, 103, 1st Floor, Green Gardens Co-operative Housing Society Ltd. Lokandwala Complex, ANdheri West, Mumbai-450053

**(CD-4) Sri Ganesh Guru Raja (Since Deceased)**  
Rep by his Legal Heirs 4(A) and 4(B)

**Legal Heir 4(A):** Smt Priya Gururaja W/o Late Ganesh Gururaja  
R/At Flat No. 205, Santaclara Apartments, 18th Main, 3rd Cross, Jayanagar, 4th 'T' Block, Jayanagar-560011

**Legal Heir 4(B):** Miss. Aiti Gururaja D/o Late Ganesh Gururaja, Minor  
Since Minor is Rep by her mother and Natural Guardian  
Smt. Priya Gururaja The Defendant No. 4(A)  
R/At Flat No. 205, Santaclara Apartments, 18th Main, 3rd Cross, Jayanagar, 4th 'T' Block, Jayanagar-560011

... Certificate Debtors

This is to notify that as per the Recovery Certificate issued in pursuance of orders passed by the Presiding Officer, **DEBTS RECOVERY TRIBUNAL BANGALORE (DRT 2)** in OA/427/2017 an amount of Rs. 9037114.22 (Rupees Nine Crore Three Lakh Seventy One Thousands One Hundred forty One and Paise Twenty Two Only) along with pendente lite and future interest @ 15.05% Compound Interest Monthly w.e.f. 10.04.2017 till realization and costs of Rs. 150255 (rupees One Lakh Fifty Thousands Two Hundred Fifty Five Only) has become due against you jointly and severally.

In case of legal heirs - Out of sale of Scheduled properties or other properties inherited by the legal heirs from the deceased Borrower / Guarantor.

2. You are hereby directed to pay the above sum within 15 day of the receipts of the notice, failing which the recovery shall be made in accordance with the Recovery of Debts and Bankruptcy Act, 1993 and Rules there under.

3. You are hereby order to declare on an affidavit the particulars of yours assets on or before the next date of hearing.

4. You are hereby ordered to appear before the undersigned within 15 days of receipt of this notice for further proceedings.

5. In addition to the sum aforesaid, you will also be liable to pay;

- Such interests as is payable for the period commencing immediately after this notice of the certificate / execution proceedings.
- All costs, charges and expenses incurred in respect of the service of this notice and warrants and other processes and all other proceedings taken for recovering the amount due.

Given under my hand and the seal of the Tribunal, on this date: 08.03.2024

**Sd/- Recovery Officer-I/II  
Debts Recovery Tribunal-2, Bengaluru.**



This is to inform you that development of "Prestige Lakeshore Drive" Modification cum expansion of Commercial development project at Sy Nos. 9/1, 10/1, 2, 3, 4, 11, 12/1, 12/2, 13, 14/1, 14/2, 15, 16/1, 16/2, 17/1A1, 17/1A2, 17/1A1, 17/1A2, 17/1B1, 17/1B2, 18/1, 19, 20/1, 20/2, 20/3, 20/4, 20/7, 20/8, 20/9, 20/10, 20/11, 20/12, 20/13, 20/14, 21, 22/2, 22/3, 22/4, 22/5, 22/6, 22/7, 23/1, 23/2, 23/3, 23/4, 23/5, 23/6, 23/7, 24/2B, 42/1, 42/2, 42/3, 42/4, 42/6, 42/7, 42/8, 42/9, 42/10, 46/1, 46/5, 46/6, 46/7, 46/8, 47/1, 47/2, 47/3, 47/4, 47/5, 47/6, 48/1, 48/2, 48/3, 48/4, of Ammanikere Bellandur Village, Varthur Hobli, Bengaluru East Taluk, Bengaluru has been accorded Environment Clearance Certificate from the Ministry of Environment Forest and Climate Change, Govt. of India vide EIA Identification No. EC24B3813KA5201659N & File No. - SEIAA 244 CON 2023 dtd. 21/08/2024. Copies of the Clearance Certificates are available with Karnataka State Pollution Control Board and can also be seen on the website of the Environment, Forest and Climate Change at <http://environmentclearance.nic.in> and <http://seiaa.karnataka.gov.in>

Prestige Beta Projects Pvt Ltd  
Prestige Falcon Towers, No.19, Brunton Road,  
Bangalore - 560025

**SHRIRAM HOUSING FINANCE LIMITED**

**SHRIRAM HOUSING FINANCE**  
Reg. Off.: Office No.123, Angappa Naicken Street, Chennai-600001  
Head Office: Level 3, Wockhardt Towers, East Wing C-2 Block,  
Bandra Kurla Complex, Bandra (East), Mumbai 400 051.  
Website: <http://www.shriramhousing.in>

**POSSESSION NOTICE**

Whereas the undersigned being the authorised officer of Shriram Housing Finance Limited (SHFL) under the provisions of the Securitisation and Reconstruction of Financial Assets and Enforcement of Security Interest Act, 2002 (said Act) and in exercise of powers conferred under Section 13(12) of the said Act read with Rule 3 of the Security Interest (Enforcement) Rules, 2002 (said Rules) issued demand notices to the Borrowers details of which are mentioned in the table below to repay the amount mentioned in the said demand notices.

The Borrowers having failed to repay the amount, notices are hereby given to the Borrowers and the public in general that the undersigned being the Authorized Officer of SHFL has taken the Symbolic possession of the mortgaged properties described herein below in exercise of powers conferred on him/her under Section 13(4) of the said Act read with rule 8 of the said Rules, on this 21st day of August 2024.

**Borrower's Name and Address**

1. MR. SUBRAMANYA S/O CHIKKAPUTTASHEETARU,  
2. MRS. T SHASHI W/O SUBRAMANYA,  
R/at: No. 06, Lingambudi Palya, Srirampura Post, Near Arivu School,  
Mysore, Karnataka - 570 008  
Also At: Nimishamba Tea Stall, No. 1989/A, Ravi Complex, 1st Main Road,  
Kanakadasa Nagara, Behind Acharya Saba Bhavan, Dattagalli, Mysore,  
Karnataka - 571 105

**Amount due as per Demand Notice**

Rs. 14,41,898/- (Rupees Fourteen Lakh Forty One Thousand Eight Hundred Ninety Eight Only) as on 07-05-2024 under reference of Loan Account No. SLPHMSOR0001313 with further interest at the contractual rate, within 60 days from the receipt of said notice. Notice dated: 24 May, 2024

**Description of Mortgaged Property**

All that part and parcel of property bearing Srirampura Grampanchayathi Property No. 453/89/3 and as per Form No. 11 B Unique no. 152200434118000740, situated at Lingambudipalya Village, Mysuru Block, Mysuru Dist, within the jurisdiction of Srirampura Grampanchayathi, measuring East to West 7.62 Mtrs and North to South 12.192 Mtrs and bounded on: East: Land of Jimmy Chikkanna, West: Road, North: House of Nallamma, South: House belongs to Gowramma.

This notice is also hereby to caution the general public at large that the authorized officer of SHFL is in the lawful Symbolic Possession of the immovable property mentioned herein above and the Borrowers or any person shall not after receipt of this notice transfer by way of sale, lease or otherwise deal with/ alienate any of the above mentioned secured assets referred to in this notice, without prior written consent of SHFL.

The borrower's attention is invited to the provisions of sub-section (8) of section 13 of the Act, in respect of time available, to redeem the secured assets.

Place: Mysore Sd/- Authorised Officer  
Date : 21-08-2024 Shriram Housing Finance Limited

**THE SOUTH INDIA PAPER MILLS LIMITED**  
CIN(Corporate Identity No): L85110KA1959PLC001352  
Registered Office : Chikkayana Chatra, Nanjangud-57 1302,  
Karnataka State

**NOTICE OF AGM BY VIDEO CONFERENCE**

Notice is hereby given that the 65th Annual General Meeting (AGM) of the members of the Company will be held on Thursday, the 19th September 2024 at 11.30 am IST through Video Conference (VC) to transact the business as set out in the Notice of the AGM which is being circulated for convening the meeting.

In view of the continuing COVID -19 pandemic, the Ministry of Corporate Affairs (MCA) has vide its general circular no's 14/2020 dt 8th April 2020, no 17/2020 dt 13th April 2020, no 20/2020 dt 5th May 2020 & no. 02/2021 dt 13th January 2021, 21/2021 dated 14th Dec 2021 & 2/2022 dated 5th May 2022 and other applicable circulars issued by MCA, permitted the holding of AGM through Video Conference(VC) or Other Audio Visual Means (OAVM), without the physical presence of the members at a common venue. Similar relaxation has been provided by SEBI vide its circular dt 12th May 2020 & 15th January 2021 & 13th May 2022. In compliance with these MCA and SEBI Circulars and relevant provisions of the Companies Act, 2013 and SEBI (LODR) Regulations, the AGM of the members of the Company will be held through VC without the physical presence of members at a common venue.

The Notice of the AGM along with the Annual Report 2023-24 will be sent only by electronic mode to those members whose email address are registered with the Company/Depositories in accordance with the aforesaid MCA Circulars and the SEBI Circulars. Members may note that the Notice of the AGM and Annual Report 2023-24 will also be made available on the Company's website [www.sipaper.com](http://www.sipaper.com), website of the stock exchange i.e. BSE Limited at [www.bseindia.com](http://www.bseindia.com). Members can attend and participate the AGM through Video Conference only. The instructions for joining the AGM are provided in the notice of the AGM.

The Company is providing remote e-voting facility ("remote e-voting") to all its members to cast their votes on all resolutions set out in the Notice of the AGM. Additionally, the Company is providing the facility of voting through evoting system during the AGM ("e-voting"). Detailed procedure for remote e-voting/e-voting is provided in the Notice of the AGM.

Members are advised to register / update their email address and mobile number immediately in case they have not done so earlier. Based on SEBI Circular dated March 16th, 2023, all holders of physical securities shall register their postal address for their folios and also made it mandatory for the shareholders to provide their mobile number. Further, to avail online services, the security holders can register e-mail ID. Holder can register/update the contact details through submitting the requisite ISR 1 form along with the supporting documents. ISR 1 Form can be obtained by following the link: <https://ris.kfintech.com/clientservices/isc/default.aspx>. For more information on updating the email and Mobile details for securities held in electronic mode, please reach out to the respective DP(s), where the DEMAT a/c is being held.

For & On behalf of the Board  
Sd/-

**Manish M Patel**  
Chairman & Managing Director  
Place : Nanjangud  
Date : 23rd August 2024 DIN 00128179

**MIVEN MACHINE TOOLS LTD.,**

Registered Office: Sirur's Compound,  
Karwar Road, HUBBALLI-580 024, Karnataka,India  
CIN: L29220KA1985PLC007036

Website:[www.mivenmachinetools.com](http://www.mivenmachinetools.com),  
Mobile. No.: 9949320300



email: [mmtsecretarial@gmail.com](mailto:mmtsecretarial@gmail.com)

**NOTICE OF 39<sup>th</sup> ANNUAL GENERAL MEETING**

NOTICE is hereby given that the 39th (Thirty Ninth) Annual General Meeting of the Members of Miven Machine Tools Limited, will be held through Video Conferencing /Other Audio Visual Means at 11:00 AM on Friday, the September 20, 2024 to transact the business as set out in the notice of AGM.

2. Pursuant to General Circular Nos.14/2020 dated April 8,2020, 17/2020 dated April 13, 2020, 20/2020 dated May 5, 2022, 09/2023 dated September 25, 2023, and other circulars issued by the Ministry of Corporate Affairs ('MCA') and the Securities and Exchange Board of India ('SEBI') Circular Nos. SEBI/HO/CFD/CMD1/CIR/P/2020/79 dated May 12,2020 and SEBI/HO/CFD/CFD-PoD-2/P/CIR/2023/167 dated October 7, 2023, respectively (collectively referred to as 'Circulars'), companies are permitted to hold the AGM through VC/ OAVM, without the physical presence of the members at a common venue. Accordingly, the 39th AGM of the Company will be convened through VC/ OAVM in compliance with the provisions of the Act and Rules made thereunder, the SEBI Listing Regulations read with the aforesaid Circulars. The deemed venue for the 39<sup>th</sup> AGM shall be the Registered Office of the Company Central Depository Services (India) Limited ('CDSL') providing the facility for voting through remote e-voting, for participation in the AGM through VC/OAVM facility and e-voting during the AGM. The procedure for participating in the meeting through VC/OAVM is explained at Note No.(7) to (18) of AGM Notice.

The Company is pleased to provide its members with the facility to exercise their right to vote by electronic means ("remote e-voting"), as provided by Central Depository Services Limited ("CDSL"), on all resolutions as set out in the Notice of the 39th AGM.

**Date & Time of commencement of remote e-voting: September 17, 2024 at 10.00 A.M.**  
**b) Date and time of end of remote e-voting: September 19, 2024 at 5.00 P.M.** c) The Remote e-voting module shall be disabled by CDSL after the aforesaid date and time for voting and the remote e-voting shall not be allowed beyond the specified period. **d) Cut-off / Record date for determining the eligibility to vote:September 13, 2024.** Any person, who acquires shares of the Company and becomes the member of the Company after sending of Notice of AGM and holding shares as on the cut-off/record date may obtain the log in ID and password by sending a request to [vp-rtabfsl.co.in](mailto:vp-rtabfsl.co.in). However, if a person is already registered with CDSL for e-voting, then existing user id and password can be used for casting vote. **e) Facility for venue voting i.e., e-voting during the AGM is also made available at the AGM.** Members attending the meeting, who have not already cast their vote by remote e-voting, shall be able to exercise their right at/during the AGM. **f) Members who have cast their vote by remote e-voting may also attend the venue meeting but shall not be allowed to vote again at the AGM.g) Notice of 39th AGM is available on the Company's website <http://www.mivenmachinetools.com>/ h) The Register of Members and Share Transfer Books of the Company in respect of Equity Shares will remain closed from 13th September, 2024 to 19th September, 2024 both the days inclusive. In case you have any queries or issues regarding e-voting, you may refer the Frequently Asked Questions ("FAQs") and e-voting manual available at [www.evotingindia.com](http://www.evotingindia.com) under help section or write an email to [helpdesk.evoting@cdslindia.com](mailto:helpdesk.evoting@cdslindia.com) The Annual Report of the Company for the FY ended 31.03.2024 is placed on the website of the Company, CDSL & on BSE Ltd. i.e., <http://www.mivenmachinetools.com/https://www.evotingindia.com> & <https://www.bseindia.com> respectively. h) the notice of AGM and Annual Report for the Financial year 2023-2024 shall be sent through electronic mode to all the members whose email address are registered with the Company/ depository participant(s). Accordingly, shareholders who have not yet registered or updated their email addresses are requested to register their email address on: [vp-rtabfsl.co.in](mailto:vp-rtabfsl.co.in) [or] with their depository participant [or] send their consent at [mmtsecretarial@gmail.com](mailto:mmtsecretarial@gmail.com) along with their folio no./DP ID client ID and valid e-mail address for registration.**

For Miven Machine Tools Limited

**Sd/- Katta Sundee Reddy**  
Managing Director  
DIN: 0645890

Date: 23<sup>rd</sup> August 2024

Place: Hubballi

**PUBLIC NOTICE****JEWELLERY AUCTION CUM INVITATION NOTICE**

Registered Office: 601 & 602, Peninsula Business Park, 6th Floor,  
Tower A, Senapati Bapat Marg, Lower Pareil, Mumbai - 400 013.

**DCB BANK**

The below mentioned Borrowers have been issued notices to pay the entire dues in the facilities availed by them from DCB Bank Ltd. against Jewellery pledged with DCB Bank Ltd. (DCB Bank). We are constrained to conduct auction of the pledged Jewellery as they have failed to pay the entire dues. DCB Bank Ltd. has the authority to remove account(s) / change the auction date(s) without any prior notice. The auction will be conducted online through <https://legod.auctiontiger.net> on 06.09.2024 & 07.09.2024 from 12.00 Pm to 03.00 Pm

Sr. No.	Customer ID	Customer Name	Location	Sr. No.	Customer ID	Customer Name	Location
1	106486937	MANJUNATH DODAMANI	Anadinni	53	106148990	CHHAYA SHIVAJI PATIL	Belgaum
2	101614640	RANGAPPA SANI	Anadinni	54	106424054	MOHAMMEDHIFZAN MAINODDIN	Belgaum
3	106581158	SACHIN RATNAKAR MANGANOOR	Anadinni	55	106508904	PRIYA PUNAPPA KANABARKAR	Belgaum
4	106574964	SANDEEP KUMAR	Anadinni	56	106600569	AKASH A S	Davanagere
5	106309943	SHEETAL ASHOK MALI	Anadinni	57	103872320	GAYATRI LAXMAPPA BADIGER	Davanagere
6	102859999	SHIVANAND NAGARAL	Anadinni	58	106579973	GOPI B S	Davanagere
7	102811720	D VISHALAKSHI	Ballari	59	105761641	SANTHOSH KUMAR H M	Davanagere
8	104948980	HIMAL RAJ K M	Ballari	60	106446845	SHABAZ D	Davanagere
9	102833564	RAJENDRA PRASAD	Ballari	61	104350220	SHAHEENA BANU	Davanagere
10	105745661	AMBIKA S	Bangalore	62	104475776	AMBRESH	Gubarga
11	103346587	ARUN KUMAR G	Bangalore	63	104387247	SHIVAKUMAR K HIREMATH	Gubarga
12	103312213	BHARATH KUMAR N	Bangalore	64	104514007	SHREKANT	Gubarga
13	100512946	BHASKAR R SHETTY	Bangalore	65	106450134	ABDUL MUJEEB	Hassan
14	101884922	CHALAPATHY R	Bangalore	66	102578090	C H VENKATESH	Hosshalli
15	103193491	CHIKKANNA	Bangalore	67	104861912	GEETHA SURESH BABU	Hosur
16	100830378	DEVASAGAYAM J	Bangalore	68	106445649	SRIDHAR V	Hosur
17	106549967	DILEEP S	Bangalore	69	106021172	BASAVYA YALLAPPA SUNAGAR	Hubballi
18	106259617	GOPIN	Bangalore	70	106459250	IMAMSAB SAYYADSAB TALLUR	Hubballi
19	102555552	GOWRAMMA	Bangalore	71	104858612	KALLAPPA	Hubballi
20	104344160	HARISH G K	Bangalore	72	104806925	KAVITA PRASHANT HULIHALLI	Hubballi
21	106256552	HAROON PASHA	Bangalore	73	102870933	MAHADEVAYYA VIBHUTIMATHA	Hubballi
22	101706564	JAGADEESWARI GUNASEKARAN	Bangalore	74	104393200	MOHAMMED YUSUF KHAIRATI	Hubballi
23	104132626	KANNAMMA G NAIK	Bangalore	75	102900632	RAHUL K HOTAKAR	Hubballi
24	105021770	KIRAN KUMAR V	Bangalore	76	102804736	SHIVALINGAPPA NAGANNAVAR	Hubballi
25	106543011	KOTTHAKOTA SANDHYA	Bangalore	77	103869710	CH	

